



ಪಟ್ಟಣ ಸಹಕಾರ ಬ್ಯಾಂಕುಗಳ

ವಾರ್ತಾ ಪತ್ರಿಕೆ

ಕರ್ನಾಟಕ ರಾಜ್ಯ
ಸಹಕಾರ ಪಟ್ಟಣ
ಬ್ಯಾಂಕುಗಳ
ಮಹಾಮಂಡಳದ
ಅಧಿಕೃತ ವಾರಪತ್ರಿಕೆ

ಸಂಪುಟ : 31 | ಸಂಚಿಕೆ : 28 | 16 ಅಕ್ಟೋಬರ್ 2024 | ಬುಧವಾರ | ಪುಟಗಳು : 8 | ಬೆಲೆ : 2/-

"ರಡ್ಡಿ ಸಹಕಾರ ಬ್ಯಾಂಕಿನ ಶತಮಾನೋತ್ಸವ ಸಂಭ್ರಮ"

ಸಹಕಾರ ಕ್ಷೇತ್ರದಿಂದ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯ :
ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ



ಧಾರವಾಡ: ಸಹಕಾರಿ ಬ್ಯಾಂಕುಗಳು ವಾಣಿಜ್ಯ ಬ್ಯಾಂಕುಗಳೊಂದಿಗೆ ಪ್ರೈವೇಟಿ ನೀಡುವ ನಿಟ್ಟಿನಲ್ಲಿ ಬೆಳೆಯಬೇಕು ಎಂದು ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಕರೆ ನೀಡಿದರು. ಇಲ್ಲಿನ ಡಿ. ವೀರೇಂದ್ರ ಹೆಗ್ಗಡೆ ಕಲಾ ಕ್ಷೇತ್ರದಲ್ಲಿ ನಡೆದ ರಡ್ಡಿ ಸಹಕಾರ ಬ್ಯಾಂಕಿನ ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಹಕಾರಿ ಬ್ಯಾಂಕುಗಳು ಜಿಲ್ಲಾ ಮಟ್ಟದ ಪ್ರಮುಖ ಬ್ಯಾಂಕುಗಳಾಗಿ ಹೊರಹೊಮ್ಮಬೇಕು. ಶಾಖೆಗಳ ಹೆಚ್ಚಳದೊಂದಿಗೆ ವಹಿವಾಟು ಸಹ ಹೆಚ್ಚಳವಾಗಲು ಶ್ರಮಿಸಬೇಕು ಎಂದು ನುಡಿದರು. ಸಹಕಾರಿ ಬ್ಯಾಂಕುಗಳ ಸರ್ವತೋಮುಖ ಬೆಳವಣಿಗೆಗೆ ನಮ್ಮ ಸರ್ಕಾರ ಬದ್ಧವಾಗಿದ್ದು, ಅಗತ್ಯ ನೆರವನ್ನು ನೀಡಲಿದೆ. ಸಹಕಾರಿ

3ನೇ ಪುಟಕ್ಕೆ

ದಿ ದಾವಣಗೆರೆ-ಹರಿಹರ ಸಹಕಾರ ಬ್ಯಾಂಕಿನ ಸುವರ್ಣ ಮಹೋತ್ಸವ

ಅರ್ಥಿಕ ಪ್ರಗತಿಗೆ ಸಹಕಾರ ಬ್ಯಾಂಕುಗಳ ಕೊಡುಗೆ ಅಪಾರ: ಕೇಂದ್ರ ಸಚಿವ ಶ್ರೀ ಎಚ್.ಡಿ. ಕುಮಾರಸ್ವಾಮಿ



ದಾವಣಗೆರೆ: ದಿ:13.10.2024ರಂದು ದಿ ದಾವಣಗೆರೆ-ಹರಿಹರ ಅರ್ಬನ್ ಸಹಕಾರ ಬ್ಯಾಂಕಿನ ಸುವರ್ಣ ಮಹೋತ್ಸವ ಸಮಾರಂಭವನ್ನು ಕೇಂದ್ರ ಸಚಿವರಾದ ಶ್ರೀ ಎಚ್.ಡಿ. ಕುಮಾರಸ್ವಾಮಿ ಉದ್ಘಾಟಿಸಿ ಮಾತನಾಡಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಬಡವರು ನಿಬಂಧನೆಯ ಕಾರಣಕ್ಕೆ ಸಾಲ ತೆಗೆದುಕೊಳ್ಳುವುದು ಕಷ್ಟ. ಆದರೆ, ಅರ್ಬನ್

ಸ್ಥಳದ 3ನೇ ಪುಟಕ್ಕೆ



ರಮೋ ದರ ಸತತ 10ನೇ ಬಾರಿಗೆ
ಯಥಾಸ್ಥಿತಿ; ಸಾಲಗಾರರಿಗೆ ಮತ್ತೆ ನಿರಾಶೆ

2



ಮರ್ಚಂಟ್ಸ್ ಅಬರಲ್ ಕೋ-ಆಪ್. ಬ್ಯಾಂಕ
ಗದಗ, 60ನೇ ವಾರ್ಷಿಕ ಮಹಾನಭೆ

4



ನಿಮ್ಮ ಪ್ರಶ್ನೆ -
ನಮ್ಮ ಉತ್ತರ

7

ಸಂಪಾದಕೀಯ

ಆತ್ಮೀಯ ಸಹಕಾರಿಗಳೇ...



ಡಾಲರ್ ವಿರುದ್ಧ ರೂಪಾಯಿ ಸತತವಾಗಿ ಮೌಲ್ಯ ಕಳೆದುಕೊಳ್ಳುತ್ತಿರುವುದು ಆತಂಕಕಾರಿ

ರೂಪಾಯಿ ಮೌಲ್ಯ ಅಮೆರಿಕದ ಡಾಲರ್ ಎದುರು ಸತತವಾಗಿ ಕೆಲ ವರ್ಷಗಳಿಂದ ಕುಸಿಯುತ್ತಲೇ ಇದೆ. ಈ ಬಗ್ಗೆ ಆರ್ಥಿಕ ತಜ್ಞರು ಎಚ್ಚರಿಸುತ್ತಲೇ ಇದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ ರೂಪಾಯಿ ಮೌಲ್ಯ ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಸಾರ್ವಕಾಲಿಕ ಪತನ ಕಂಡಿದ್ದು, ಇದೇ ಮೊದಲ ಬಾರಿಗೆ ಪ್ರತಿ ಡಾಲರ್‌ಗೆ 84 ರೂಪಾಯಿಗೆ ಕುಸಿದಿದೆ. ಇದು ಆರ್ಥಿಕ ಅಶಿಸ್ತಿನ ಸಂಕೇತವಾಗಿ ನನಗೆ ಕಾಣುತ್ತಿದೆ.

ರೂಪಾಯಿ ಮೌಲ್ಯದ ಕುಸಿತ ಇಲ್ಲಿಗೆ ನಿಲ್ಲುವಂತೆ ಕಾಣುತ್ತಿಲ್ಲ. ಮುಂದಿನ ದಿನಗಳಲ್ಲಿ ಇನ್ನೂ ಕುಸಿಯಬಹುದು ಎಂದು ಆರ್ಥಿಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಹೀಗೆ ಕುಸಿತವಾಗಲು ನಾನಾ ಕಾರಣಗಳನ್ನು ನೀಡಬಹುದಾದರೂ, ಅವುಗಳಲ್ಲೊಂದು ಏರುತ್ತಿರುವ ಕಚ್ಚಾ ಬೆಲೆಗಳು ಮತ್ತು ದೇಶದ ಷೇರುಗಳಿಂದ ವಿದೇಶಿ ಹೊರಹರಿವು ಕೆಳಮುಖ ಒತ್ತಡವನ್ನು ಉಂಟುಮಾಡಿದೆ. ಇದರಿಂದಾಗಿಯೇ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ತಮ್ಮ ಷೇರುಗಳನ್ನು ಮಾರಾಟ ಮಾಡುತ್ತಿದ್ದಾರೆ.

ಹೀಗೆ ಡಾಲರ್ ವಿರುದ್ಧ ರೂಪಾಯಿ ಮೌಲ್ಯ ಕಳೆದುಕೊಳ್ಳುತ್ತಿರುವುದು ಗಂಭೀರವಾದ ವಿಷಯವಾಗಿದೆ. ಹೆಚ್ಚುತ್ತಿರುವ ಹಣದುಬ್ಬರ, ಕುಸಿಯುತ್ತಿರುವ ರೂಪಾಯಿ ಮೌಲ್ಯದ ನೇರ ಪರಿಣಾಮ ಗ್ರಾಹಕರ ಮೇಲಾಗುತ್ತದೆ. ಗ್ರಾಹಕರು ಖರೀದಿಸುವ ಪ್ರತಿ ಸರಕು ಮತ್ತು ಸೇವೆಗಳ ದರ ದುಬಾರಿಯಾಗುತ್ತದೆ. ಆದರೆ, ರೂಪಾಯಿ ಮೌಲ್ಯದ ಕುಸಿತವನ್ನು ಕೇಂದ್ರ ಸರ್ಕಾರ ಹೆಚ್ಚು ಗಂಭೀರವಾಗಿ ಪರಿಗಣಿಸಿದಂತೆ ಕಂಡುಬರುತ್ತಿಲ್ಲ. ಜೊತೆಗೆ, ಕಳೆದ ವಾರ ನಡೆದ ಆರ್‌ಬಿಎ ದ್ವೈಮಾಸಿಕ ಹಣಕಾಸು ಪರಾಮರ್ಶೆ ಸಭೆಯಲ್ಲಿ ರೆಪೊ ದರವನ್ನು ಹಾಲಿ ಶೇ.6.5 ದರದಲ್ಲೇ ಮುಂದುವರಿಸಲಾಗಿದ್ದು, ಇದರಿಂದಾಗಿ ಸತತ 10ನೇ ಬಾರಿಗೆ ರೆಪೊ ದರದಲ್ಲಿ ಯಥಾಸ್ಥಿತಿಯಲ್ಲಿ ಮುಂದುವರಿಸಲು ನಿರ್ಧರಿಸಲಾಗಿದೆ. ಇದರಿಂದಾಗಿ, ಸಾಲಗಳ ಮೇಲಿನ ಬಡ್ಡಿ ಹೊರೆ ಕಡಿಮೆಯಾಗಬಹುದೆಂಬ ಗ್ರಾಹಕರ ನಿರೀಕ್ಷೆ ಈ ಬಾರಿಯೂ ಹುಸಿಯಾಗಿದೆ.


ಇದರಿಂದಾಗಿ ನಮ್ಮ ದೇಶದ ರಫ್ತು ಪ್ರಮಾಣ ಗಣನೀಯವಾಗಿ ಇಳಿಕೆಯಾಗುತ್ತಿರುವ ಹಾಗೂ ವಿದೇಶಗಳಿಂದ ನಾನಾ ವಸ್ತುಗಳ ಆಮದು ಪ್ರಮಾಣ ಹೆಚ್ಚಳವಾಗುತ್ತಿರುವ ವರದಿಗಳು ಬರುತ್ತಿವೆ. ರಫ್ತುಗಳ ಪ್ರಮಾಣಕ್ಕಿಂತಲೂ ಆಮದು ಹೆಚ್ಚಿದ್ದಾಗ, ರೂಪಾಯಿ ಮೌಲ್ಯ ಕುಸಿತದ ಫಲವಾಗಿ ನಮ್ಮ ವಿದೇಶಿ ವಿನಿಮಯ ಮೀಸಲಿನ ಮೇಲೆ ಒತ್ತಡ ಹೆಚ್ಚಾಗುತ್ತದೆ. ಈ ನಡುವೆ ರೂಪಾಯಿ ಮೌಲ್ಯ ಕುಸಿಯುತ್ತಿರುವುದನ್ನು ತಡೆಯಲು ಆರ್‌ಬಿಎ ತನ್ನ ಮೀಸಲು ನಿಧಿಯಿಂದ ಡಾಲರ್‌ಗಳನ್ನು ಮುಕ್ತ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಇದರಿಂದ ತಾತ್ಕಾಲಿಕವಾಗಿ ರೂಪಾಯಿ ಮೌಲ್ಯದ ಕುಸಿತ ತಡೆಯಬಹುದಾಗಿದೆಯೇ ಹೊರತು, ಅದನ್ನು ತಡೆಗಟ್ಟಲು ಸಾಧ್ಯವಿಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಿದೆ.

2027ರ ವೇಳೆಗೆ ದೇಶ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಬೇಕಿದ್ದಲ್ಲಿ ಜನಸಾಮಾನ್ಯರು ಬಳಸುವ ವಸ್ತುಗಳ ಮೇಲಿನ ತೆರಿಗೆ ಹೊರೆ ಇಳಿಸಿ, ಕಾರ್ಪೊರೇಟ್ ತೆರಿಗೆಯನ್ನು ಕೂಡಲೇ ಏರಿಸಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮುಂದಡಿ ಇಡಬೇಕಿದೆ. ಕೂಡಲೆ ಆಹಾರ ಬೆಲೆ ಏರಿಕೆ ಮೇಲೆ ನಿಯಂತ್ರಣ ಸಾಧಿಸಬೇಕಿದೆ. ಆಗ ನಮ್ಮ ದೇಶ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲು ಸಾಧ್ಯವಾಗುತ್ತದೆ... ಹಾಗಾಗಲಿ ಎಂದು ಆಶಿಸೋಣ...

» ಎಚ್.ಕೆ. ಪಾಟೀಲ

ರೆಪೊ ದರ ಸತತ 10ನೇ ಬಾರಿಗೆ ಯಥಾಸ್ಥಿತಿ; ಸಾಲಗಾರರಿಗೆ ಮತ್ತೆ ನಿರಾಶೆ

ಮುಂಬಯಿ : ರೆಪೊ ದರ ಇಳಿಕೆಯಿಂದಾಗಿ ಸಾಲಗಳ ಮೇಲಿನ ಬಡ್ಡಿ ಹೊರೆ ಕಡಿಮೆಯಾಗ ಬಹುದೆಂಬ ಗ್ರಾಹಕರ ನಿರೀಕ್ಷೆ ಈ ಬಾರಿಯೂ ಹುಸಿಯಾಗಿದೆ. 'ರೆಪೊ' ದರವನ್ನು ಹಾಲಿ ಶೇ.6.5 ದರದಲ್ಲೇ ಮುಂದುವರಿಸಲು ಆರ್‌ಬಿಎ ದ್ವೈಮಾಸಿಕ ಹಣಕಾಸು ಪರಾಮರ್ಶೆ ಸಭೆಯಲ್ಲಿ ನಿರ್ಧರಿಸಲಾಗಿದೆ. ಇತ್ತೀಚೆಗೆ ಅಂತ್ಯಗೊಂಡ ಸಭೆಯ ಬಳಿಕ ಆರ್‌ಬಿಎ ಗವರ್ನರ್ ಶಕ್ತಿಕಾಂತ್‌ದಾಸ್ ಈ ವಿಷಯ ಪ್ರಕಟಿಸಿದ್ದಾರೆ.



ಇದರಿಂದಾಗಿ ಸತತ 10ನೇ ಬಾರಿಗೆ ರೆಪೊ ದರದಲ್ಲಿ ಯಥಾಸ್ಥಿತಿಯಲ್ಲಿ ಮುಂದುವರಿಸದಂತಾಗಿದೆ. ಇತ್ತೀಚೆಗೆ ಅಮೆರಿಕದ ಕೇಂದ್ರ ಬ್ಯಾಂಕ್ ಪೆಡರಲ್ ರಿಸರ್ವ್ ತನ್ನ ಬಡ್ಡಿದರಗಳನ್ನು ಇಳಿಸಿದ್ದರಿಂದ ಭಾರತದಲ್ಲೂ ಆರ್‌ಬಿಎ ಇದೇ ನಡೆ ಅನುಸರಿಸ ಬಹುದೆಂಬ ನಿರೀಕ್ಷೆ ಮೂಡುತ್ತದೆ.

ಆದರೆ 2019ರ ಬಳಿಕ ಇದೇ ಮೊದಲ ಬಾರಿಗೆ ಆರ್‌ಬಿಎ ತನ್ನ ನಿಲುವನ್ನು 'ಬಿಗಿ ಹಿಡಿತ' ಸ್ಥಿತಿಯಿಂದ 'ತಟಸ್ಥ' ಸ್ಥಿತಿಗೆ ಬದಲಿಸಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ರೆಪೊ ದರ ಇಳಿಕೆಯ ಮುನ್ಸೂಚನೆ ದೊರೆತಿದೆ. ಮಂದಗತಿಯ ಆರ್ಥಿಕತೆಯ ಸುಳಿವಿನ ಹಿನ್ನೆಲೆಯಲ್ಲಿ ಬಡ್ಡಿದರ ಇಳಿಸುವ ಮೂಲಕ ಆರ್ಥಿಕ ಚಟುವಟಿಕೆಗೆ ಇಂಬು ನೀಡಲು ಆರ್‌ಬಿಎ ಮುಂದಾಗುವ ಸಾಧ್ಯತೆಯಿದೆ.

ತಜ್ಞರ ಬೆಂಬಲ : ತಟಸ್ಥ ನಿಲುವು ತಾಳಿರುವ ಆರ್‌ಬಿಎ ನಡೆ ಸೂಕ್ತವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮುಂಬರುವ ದಿನಗಳಲ್ಲಿ ಭೌಗೋಳಿಕ - ರಾಜಕೀಯ ಬೆಳವಣಿಗೆಗಳು, ಸರಕುಗಳ ಬೆಲೆ ಪ್ರವೃತ್ತಿ ಮತ್ತು ದೇಶೀಯ ಬೆಳವಣಿಗೆ - ಹಣದುಬ್ಬರ ಪರಿಸ್ಥಿತಿಯನ್ನು ಅವಲೋಕಿಸಿ, ನಂತರ ತೀರ್ಮಾನ ಕೈಗೊಳ್ಳಲು ಹಣಕಾಸು ನೀತಿ ಸಮಿತಿ ನಿರ್ಧರಿಸಿದೆ, ಎಂದು ಬಂಧನ್ ಬ್ಯಾಂಕಿನ ಮುಖ್ಯ ಅರ್ಥಶಾಸ್ತ್ರಜ್ಞ ಸಿದ್ಧಾರ್ಥ ಸನ್ಯಾಲ್ ಅಭಿಪ್ರಾಯಪಟ್ಟಿದ್ದಾರೆ.

"ರಢ್ಢಿ ಸಹಕಾರ ಬ್ಯಾಂಕಿನ ಶತಮಾನೋತ್ಸವ ಸಂಭ್ರಮ"

1ನೇ ಪುಟದಿಂದ

ಬ್ಯಾಂಕಿನ ಶತಮಾನೋತ್ಸವ ಆಚರಿಸುವುದು ಸಣ್ಣ ಮಾತಲ್ಲ. ಇದು ಸವಾಲಿನ ಕಾರ್ಯ. "ಎಲ್ಲರಿಗಾಗಿ ನಾನು, ನನಗಾಗಿ ಎಲ್ಲರೂ" ಎಂಬ ಸಹಕಾರ ತತ್ವದಡಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರಿಂದ ರಢ್ಢಿ ಸಹಕಾರಿ ಬ್ಯಾಂಕ್ 110 ವರ್ಷ ಯಶಸ್ವಿಯಾಗಿ ಸೇವೆ ನೀಡುತ್ತಿದೆ. ಇದು ಆಡಳಿತ ಮಂಡಳಿ ಪ್ರಾಮಾಣಿಕತೆಗೆ ಸಾಕ್ಷಿ. ಆಡಳಿತ ಮಂಡಳಿ ಪ್ರಾಮಾಣಿಕ ಆಗಿರದಿದ್ದರೆ, ಹೆಗ್ಗಣಗಳು ಸೇರಿಕೊಂಡರೆ ಬ್ಯಾಂಕ್ ನಡೆಸುವುದು ದುಸ್ತರವಾಗುತ್ತದೆ ಎಂದು ತಿಳಿಸಿದರು.

ಸಹಕಾರ ಬ್ಯಾಂಕುಗಳು ರೈತರ ಅಗತ್ಯಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು. ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸಿ ಸಮ ಸಮಾಜ ನಿರ್ಮಿಸುವ ನಿಟ್ಟಿನಲ್ಲಿ ಸಹಕಾರ ಕ್ಷೇತ್ರದ ಪಾತ್ರ ದೊಡ್ಡದು. ಪ್ರತಿಯೊಬ್ಬರಿಗೂ ಸಾಮಾಜಿಕ, ಆರ್ಥಿಕ ನ್ಯಾಯ ಸಿಗುವಂತೆ ಮಾಡಬೇಕು ಎಂದರು.

ನನಗೆ ಸಹಕಾರ ಕ್ಷೇತ್ರದ ಜ್ಞಾನ ಕಡಿಮೆ. ಈ ಕ್ಷೇತ್ರದಲ್ಲಿ ನಾನು ಕೆಲಸ ಮಾಡಿಲ್ಲ. ಆದರೆ, ಬ್ಯಾಂಕುಗಳು ಶೇರು ಬಂಡವಾಳ ಹೆಚ್ಚಿಸುತ್ತ, ಹೆಚ್ಚು ಜನರಿಗೆ ಸಾಲ ಹೆಚ್ಚು ನೀಡುತ್ತ ಸಾಗಿದಾಗಲೇ ಸಹಕಾರ ಬ್ಯಾಂಕುಗಳು ಸರ್ವತೋಮುಖವಾಗಿ ಬೆಳೆಯಲು ಸಾಧ್ಯ. 10 ಜಿಲ್ಲೆಗಳಲ್ಲಿ 25 ಶಾಖೆಗಳನ್ನು ಹೊಂದಿರುವ ರಢ್ಢಿ ಸಹಕಾರಿ ಬ್ಯಾಂಕ್ ಉತ್ತರೋತ್ತರವಾಗಿ ಅಭಿವೃದ್ಧಿಯಾಗಲಿ ಎಂದು ಹಾರೈಸಿದರು.

ಉಪಮುಖ್ಯಮಂತ್ರಿ ಶ್ರೀ ಡಿ.ಕೆ.ಶಿವಕುಮಾರ ಮಾತನಾಡಿ, ಸಹಕಾರಿ ಬ್ಯಾಂಕುಗಳು ಹೆಚ್ಚೆಚ್ಚು ಜನರಿಗೆ ಸಾಲ ನೀಡಲು ಮುಂದಾಗಬೇಕು. ಎಲ್ಲರೂ ಮೋಸ ಮಾಡುವುದಿಲ್ಲ. ಬ್ಯಾಂಕುಗಳಿಂದ ನೆರವು ಪಡೆದು ಆರ್ಥಿಕವಾಗಿ ಸದೃಢರಾಗುವಲ್ಲಿ ಸಹಕಾರಿ ಬ್ಯಾಂಕುಗಳ ಪಾತ್ರ ಮಹತ್ವದ್ದಾಗಿದೆ ಎಂದರು.

ಸಹಕಾರ ಕ್ಷೇತ್ರದಲ್ಲಿ ನಂಬಿಕೆಗೆ ಮಹತ್ವದ ಸ್ಥಾನವಿದೆ. ದುಡ್ಡು ಹಾಗೂ ಬ್ಲಡ್ ಒಂದೆಡೆ ಹರಿಯುತ್ತಲೇ ಇರಬೇಕು. ದುಡ್ಡು ಹರಿದಾಡುತ್ತಿದ್ದರೆ ಅನೇಕರಿಗೆ ಅನುಕೂಲವಾಗುತ್ತದೆ. ರಕ್ತ ಹರಿದಾಡುತ್ತಿದ್ದರೆ ರಕ್ತದಾನದ ಮೂಲಕ ಇತರರ ಜೀವನ ಉಳಿಸಲು ಸಾಧ್ಯ ಎಂದು ಮಾರ್ಮಿಕವಾಗಿ ನುಡಿದರು.

ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವರಾದ ಶ್ರೀ ಎಚ್. ಕೆ.ಪಾಟೀಲರು ಮಾತನಾಡಿ ರಾಜ್ಯದಲ್ಲಿ ಸಹಕಾರಿ ಕ್ಷೇತ್ರ

ಅಶಕ್ತಗೊಂಡಿದ್ದು, ಅದಕ್ಕೆ ಶಕ್ತಿ ತುಂಬುವ ಕೆಲಸವನ್ನು ಸರಕಾರ ಮಾಡಬೇಕಿದೆ. ಗುಜರಾತ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಸಹಕಾರಿ ಕ್ಷೇತ್ರ ಯಶಸ್ಸಿನ ಹಾದಿಯಲ್ಲಿದೆ. ಇದೇ ರೀತಿ ನಮ್ಮ ರಾಜ್ಯದಲ್ಲಿಯೂ ಸಹಕಾರಿ ಕ್ಷೇತ್ರಕ್ಕೆ ಸಾಮರ್ಥ್ಯ ತುಂಬುವುದು ಅಗತ್ಯವಾಗಿದೆ. ಕಾರ್ಪೊರೇಟ್ ಕ್ಷೇತ್ರಗಳಿಗೆ ನಾವು ಸಲಾಂ ಹೊಡೆಯುವುದನ್ನು ತಡೆಯಲು ಮುಖ್ಯಮಂತ್ರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

ವಿಧಾನ ಪರಿಷತ್ ಸಭಾಪತಿ ಶ್ರೀ ಬಸವರಾಜ ಹೊರಟ್ಟಿ ಮಾತನಾಡಿ ಕರ್ನಾಟಕದ ಉಕ್ಕಿನ ಮನುಷ್ಯ ಎಂದೇ ಹೆಸರುಗಳಿಸಿದ್ದ ದಿವಂಗತ ಕೆ.ಎಚ್. ಪಾಟೀಲರು ಸಹಕಾರ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಅಂಥ ಮಹನೀಯರು ತಳಪಾಯ ಹಾಕಿದ್ದರಿಂದ ರಢ್ಢಿ ಬ್ಯಾಂಕ್ 110 ವರ್ಷಗಳ ಕಾಲ ಸೇವೆ ಸಲ್ಲಿಸುತ್ತಿದೆ.

ಬ್ಯಾಂಕ್ ಅಧ್ಯಕ್ಷ ಶ್ರೀ ಕೆ.ಎಲ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಎರೆಹೊಸಳ್ಳಿ ವೇಮನ ಸಂಸ್ಥಾನ ಪೀಠದ ಶ್ರೀ ವೇಮನಾನಂದ ಸ್ವಾಮೀಜಿ, ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸಾರಿಗೆ ಸಚಿವ ಶ್ರೀ ರಾಮಲಿಂಗಾರಢ್ಢಿ, ಅಬಕಾರಿ ಸಚಿವ ಶ್ರೀ ಆರ್.ಬಿ. ತಿಮ್ಮಾಪುರ, ಶಾಸಕರಾದ ಶ್ರೀ ಎನ್.ಎಚ್. ಕೋನರಢ್ಢಿ, ಶ್ರೀ ಪ್ರಸಾದ ಅಬ್ಬಯ್ಯ, ಶ್ರೀ ಪ್ರಕಾಶ ಕೋಳಿವಾಡ, ಶ್ರೀ ಜೆ.ಟಿ.ಪಾಟೀಲ, ಶ್ರೀ ಸಿ.ಎಸ್. ನಾಡಗೌಡ, ಮಾಜಿ ಶಾಸಕರು, ಸಹಕಾರಿಗಳು, ಲೋಕಶಿಕ್ಷಣ ಟ್ರಸ್ಟ್ ಧರ್ಮದರ್ಶಿ ಶ್ರೀ ಡಿ.ಆರ್.ಪಾಟೀಲ, ಮಾಜಿ ಶಾಸಕ ಶ್ರೀ ಬಿ.ಆರ್.ಯಾವಗಲ್, ಮಾಜಿ ಸಚಿವ ಶ್ರೀ ಎ.ಎಂ.ಹಿಂಡಸಗೇರಿ, ರಾಷ್ಟ್ರೀಯ ಪಟ್ಟಣ ಸಹಕಾರ ಬ್ಯಾಂಕ್‌ಗಳ ಮಹಾಮಂಡಳದ ಅಧ್ಯಕ್ಷ ಶ್ರೀ ಲಕ್ಷ್ಮೀದಾಸ, ಎನ್‌ಯುಸಿಎಫ್‌ಡಿಸಿ ಚೇರಮನ್ ಶ್ರೀ ಜ್ಯೋತಿಂದ್ರಭಾಯಿ ಮೆಹ್ರಾ, ಬ್ಯಾಂಕಿನ ನಿರ್ದೇಶಕ ಹಾಗೂ ಹಿರಿಯ ವಕೀಲ ಶ್ರೀ ವಿ.ಡಿ. ಕಾಮರಢ್ಢಿ ವೇದಿಕೆ ಮೇಲಿದ್ದರು. ಬ್ಯಾಂಕಿನ ಉಪಾಧ್ಯಕ್ಷ ಶ್ರೀ ಕೆ.ಬಿ. ನಾಯಕ, ಬ್ಯಾಂಕಿನ ಎಲ್ಲ ಆಡಳಿತ ಮಂಡಳಿ ಸದಸ್ಯರು, ನ್ಯಾಫ್‌ಕೆಬ್‌ನ ನಿವೃತ್ತ ಮುಖ್ಯಕಾರ್ಯನಿರ್ವಾಹಕರಾದ ಶ್ರೀ ಡಿ. ಕೃಷ್ಣಾ, ಮಹಾಮಂಡಳದ ಮುಖ್ಯಕಾರ್ಯನಿರ್ವಾಹಕಾಧಿಕಾರಿ ಶ್ರೀ ಪುಂಡಲೀಕ ಎನ್. ಕೇರೂರೆ, ಬ್ಯಾಂಕಿನ ಮುಖ್ಯಕಾರ್ಯನಿರ್ವಾಹಕಾಧಿಕಾರಿ ಶ್ರೀ ಪಿ.ಆರ್.ನಾಗಾವಿ ಉಪಸ್ಥಿತರಿದ್ದರು.

ಬಿ ದಾವಣಗೆರೆ-ಹರಿಹರ ಸಹಕಾರ ಬ್ಯಾಂಕ್‌ನ ಸುವರ್ಣ ಮಹೋತ್ಸವ

1ನೇ ಪುಟದಿಂದ

ಬ್ಯಾಂಕ್‌ಗಳು ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಸಾಲ ಸೌಲಭ್ಯ ಕಲ್ಪಿಸಿ, ದೇಶದ ಪ್ರಗತಿಗೆ ಸಿಂಹಪಾಲು ಕೊಡುಗೆ ನೀಡಿವೆ. ಖಾಸಗಿ ಬ್ಯಾಂಕ್ ನಡೆಸುವುದು ಸುಲಭವಲ್ಲ. ಸಣ್ಣ ಲೋಪವಾದರೂ ಚೇತರಿಸಿಕೊಳ್ಳಲಾಗುವುದಿಲ್ಲ. ವಾಸ್ತವ ಹೀಗಿರುವಾಗ ದಾವಣಗೆರೆ-ಹರಿಹರ ಅರ್ಬನ್ ಸಹಕಾರ ಬ್ಯಾಂಕ್ ದೊಡ್ಡ ಮಟ್ಟದಲ್ಲಿ ಪ್ರಗತಿ ಕಂಡಿದೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

"ಹೊನ್ನ ಮುಕುಟ" ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ಮಾಜಿ ಸಂಸದ ಶ್ರೀ ಜಿ.ಎಂ.ಸಿದ್ದೇಶ್ವರ್ ಮಾತನಾಡಿ 1972ರಲ್ಲಿ 274 ರೂ.ಲಾಭ ಗಳಿಸಿದ್ದ ದಾವಣಗೆರೆ-ಹರಿಹರ ಅರ್ಬನ್ ಸಹಕಾರ ಬ್ಯಾಂಕ್ ಈ ವರ್ಷ 5.83ಕೋಟಿ ರೂ.ನಿವ್ವಳ ಲಾಭ ಗಳಿಸುವಂತೆ ಬೆಳೆದಿರುವುದಕ್ಕೆ ಬ್ಯಾಂಕಿನ ಆಡಳಿತ ಮಂಡಳಿ, ಸಿಬ್ಬಂದಿ ಹಾಗೂ ಗ್ರಾಹಕರು ಕಾರಣೀಭೂತರಾಗಿದ್ದಾರೆ ಎಂದರು.

ಬ್ಯಾಂಕಿನ ಅಧ್ಯಕ್ಷ ಶ್ರೀ ಎನ್.ಎ. ಮುರುಗೇಶ್ ಮಾತನಾಡಿ ದೇಶದಲ್ಲಿ 1,514 ಸಹಕಾರ ಪಟ್ಟಣ ಬ್ಯಾಂಕುಗಳಿದ್ದು, ಈ ಪೈಕಿ ಉತ್ತಮ ಕಾರ್ಯ ಮಾಡುತ್ತಿರುವ

252 ಬ್ಯಾಂಕ್ ಹೊಂದಿರುವ ಕರ್ನಾಟಕವು ಸಹಕಾರ ಕ್ಷೇತ್ರದಲ್ಲಿ ಮೂರನೇ ಸ್ಥಾನದಲ್ಲಿದೆ ಎಂದರು.

ಉಜ್ಜಯಿನಿ ಪೀಠದ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಸ್ವಾಮೀಜಿ ಮಾತನಾಡಿ "ಬಗ್ಗಟ್ಟಿನಿಂದ ಶಕ್ತಿ ದೊರೆತು, ಬೆಳೆಯಲು ಅವಕಾಶವಿದೆ. ಭಾರತದಲ್ಲಿ ನೂರು ವರ್ಷಕ್ಕೂ ಹೆಚ್ಚು ಕಾಲದ ಸಹಕಾರ ಇತಿಹಾಸವಿದ್ದು, ಈ ಕ್ಷೇತ್ರ ಇನ್ನಷ್ಟು ಬೆಳೆಯಬೇಕೆಂದರು.

ಕಾರ್ಯಕ್ರಮದಲ್ಲಿ ಹರಿಹರ ಶಾಸಕ ಶ್ರೀ ಬಿ.ಪಿ. ಹರೀಶ್, ಮಾಜಿ ಶಾಸಕ ಶ್ರೀ ಎಚ್.ಎಸ್. ಶಿವಶಂಕರ್, ಎಂ.ಪಿ. ರೇಣುಕಾಚಾರ್ಯ, ಎಂಎಲ್‌ಗಳಾದ ಶ್ರೀ ಕೆ.ಎಸ್. ನವೀನ್, ಶ್ರೀ ನೇಮಿರಾಜ ನಾಯ್ಕ, ಶ್ರೀ ಸಿ.ಬಿ. ಸುರೇಶ್ ಬಾಬು, ಜಿಲ್ಲಾಧಿಕಾರಿ ಶ್ರೀ ಜಿ.ಎಂ.ಗಂಗಾಧರಸ್ವಾಮಿ, ಮಾಜಿ ಶಾಸಕರಾದ ಶ್ರೀ ಚೌಡರಢ್ಢಿ ತೂಪಲ್ಲಿ, ಮಹಾಮಂಡಳದ ಮುಖ್ಯಕಾರ್ಯನಿರ್ವಾಹಕಾಧಿಕಾರಿ ಶ್ರೀ ಪುಂಡಲೀಕ ಎನ್. ಕೇರೂರೆ, ಬ್ಯಾಂಕಿನ ಎಲ್ಲ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಮರ್ಚಂಟ್ಸ್ ಲಿಬರಲ್ ಕೋ-ಆಪ್. ಬ್ಯಾಂಕು ಗದಗ 60ನೇ ವಾರ್ಷಿಕ ಮಹಾನಭಿ 2.57 ಕೋಟಿ ರೂ. ಲಾಭ ಗಳಿಕೆ

ಮರ್ಚಂಟ್ಸ್ ಲಿಬರಲ್ ಕೋ-ಆಪ್. ಬ್ಯಾಂಕು ಲಿ. ಗದಗ ಇದರ 60ನೇ ವಾರ್ಷಿಕ ಸರ್ವ ಸಾಧಾರಣ ಸಭೆ ದಿನಾಂಕ : 01.09.2024 ರಂದು ಎಸ್.ಬಿ.ಎಸ್. ಗಾರ್ಡನ್ ಮುಂಡರಗಿ ರಸ್ತೆ, ಗದಗದಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಮೋಹನ ಟಿ. ಕೋಟಿ ಇವರ ಅಧ್ಯಕ್ಷತೆಯಲ್ಲಿ ಜರುಗಿತು. ಬ್ಯಾಂಕಿನ ಸನ್ 2023-24ನೇ ಸಾಲಿಗೆ ತೆರಿಗೆ ಮುನ್ನ ಲಾಭ ರೂ.2 ಕೋಟಿ 57 ಲಕ್ಷ ಆಗಿರುತ್ತದೆ. ಹಾಗೂ ಸದಸ್ಯರಿಗೆ ಶೇ.12 ಪ್ರತಿಶತ ಡಿವಿಡೆಂಡ್ ಘೋಷಿಸಿದೆ ಅಂತಾ ಈ ಸಂದರ್ಭದಲ್ಲಿ ಅಧ್ಯಕ್ಷರು ತಿಳಿಸಿದರು. ಜ್ಯೋತಿ ಬೆಳಗುವದರ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ಬ್ಯಾಂಕಿನ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಆಡಳಿತ ಮಂಡಳಿ ಸದಸ್ಯರು ನೆರವೇರಿಸಿದರು.

ಸಭೆಯ ಆರಂಭದಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಮೋಹನ ಟಿ. ಕೋಟಿಯವರು ಸ್ವಾಗತವನ್ನು ಕೋರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರತಿ ವರ್ಷವೂ ಬ್ಯಾಂಕಿನ ಆರ್ಥಿಕ ವರ್ಷಕ್ಕೆ ಸದಸ್ಯತ್ವ ಪಡೆದು ಒಂದು ವರ್ಷ ಪೂರ್ತಿ ಆದಂತಹ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪ್ರತಿವರ್ಷ ಈ ಕೆಳಗಿನಂತೆ ಪ್ರೋತ್ಸಾಹ ಧನ ನೀಡಿ ಪುರಸ್ಕರಿಸಲಾಗುವುದು.

1. ಪ್ರಸಕ್ತ ಸಾಲಿನಲ್ಲಿ ಎಸ್.ಎಲ್.ಎಲ್.ಸಿ. ಪರೀಕ್ಷೆಯಲ್ಲಿ ಪ್ರತಿಶತ 90% ಮತ್ತು ಅದಕ್ಕಿಂತ ಹೆಚ್ಚಿಗೆ ಅಂಕ ಪಡೆದು ತೇರ್ಗಡೆಯಾದ ವಿದ್ಯಾರ್ಥಿ / ವಿದ್ಯಾರ್ಥಿನಿಯರಿಗೆ ರೂ. 2000/-



2. ಪ್ರಸಕ್ತ ಸಾಲಿನಲ್ಲಿ ಪಿ.ಯು.ಸಿ. ಪರೀಕ್ಷೆಯಲ್ಲಿ ಪ್ರತಿಶತ 90% ಮತ್ತು ಅದಕ್ಕಿಂತ ಹೆಚ್ಚಿಗೆ ಅಂಕಪಡೆದು ತೇರ್ಗಡೆಯಾದ ವಿದ್ಯಾರ್ಥಿ / ವಿದ್ಯಾರ್ಥಿನಿಯರಿಗೆ ರೂ. 2500/-

3. ಪ್ರಸಕ್ತ ಸಾಲಿನಲ್ಲಿ ಬಿ.ಎ./ ಬಿ.ಕಾಂ./ ಬಿ.ಎಸ್ಸಿ./ ಬಿ.ಬಿ.ಎ./ ಬಿ.ಸಿ.ಎ.ಪದವಿ ಹಾಗೂ ಎಮ್.ಎ./ ಎಂ.ಕಾಂ./ ಎಂ.ಎಸ್ಸಿ./ ಎಂ.ಸಿ.ಎ. ಸ್ನಾತಕೋತ್ತರ ಪದವಿಯಲ್ಲಿ ಪ್ರತಿಶತ 90% ಮತ್ತು ಅದಕ್ಕಿಂತ ಹೆಚ್ಚಿಗೆ ಅಂಕ ಗಳಿಸಿದ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ ರೂ. 3000/- ಪ್ರೋತ್ಸಾಹ ಧನ ನೀಡಿ ಪುರಸ್ಕರಿಸಲಾಗುವುದು.

ಪ್ರತಿ ವರ್ಷ ಭಾರತ ಸರ್ಕಾರದಿಂದ ರಾಷ್ಟ್ರ ಪ್ರಶಸ್ತಿ ಪಡೆದ ಬ್ಯಾಂಕಿನ ಸದಸ್ಯರಿಗೆ ರೂ. 10000/- ಪ್ರೋತ್ಸಾಹ ಧನ ನೀಡಿ ಪುರಸ್ಕರಿಸಲಾಗುವುದು. ಕರ್ನಾಟಕ ರಾಜ್ಯ ಸರ್ಕಾರದ ರಾಜ್ಯ ಪ್ರಶಸ್ತಿ ಪಡೆದ ಬ್ಯಾಂಕಿನ ಸದಸ್ಯರಿಗೆ ರೂ. 5000/- ಪ್ರೋತ್ಸಾಹ ಧನ ನೀಡಿ ಪುರಸ್ಕರಿಸಲಾಗುವುದು.

ಕಾರ್ಯಕ್ರಮದ ನಿರೂಪಣೆಯನ್ನು ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರಾದ ರಾಜು ಎಲ್. ಕೋಟಿಯವರು ಮಾಡಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಕುಬೇರಗೌಡ ಎಸ್. ಪರ್ವತಗೌಡ ಆಡಳಿತ ಮಂಡಳಿ ಸದಸ್ಯರಾದ ವಿಶ್ವನಾಥ ಸಿ.ರಾಮನಕೊಪ್ಪ, ಶರಣಬಸಪ್ಪ ಕೆ.ಕುರಡಗಿ, ತೋಟೋಸಾ ಆರ್.ಭಾಂಡಗಿ, ಮಹಾದೇವಯ್ಯ ಸಿ.ಧನ್ಯಾಹಿರೇಮಠ, ಸಂತೋಷ ಬಿ. ಅಬ್ಬಿಗೇರಿ, ಚಂದ್ರಕಾಂತ ಎಸ್. ಸಂಕಣ್ಣವರ, ಬೈಲಪ್ಪ ಟಿ. ಆಸಂಗಿ, ಶಿವಾನಂದ ಎಚ್. ನಡವಲಗುಡ್ಡ, ಚನವೀರಪ್ಪ ಟಿ. ದುಂದೂರ, ಶ್ರೀಮತಿ ಶಿವಪ್ಪ ಕೆ. ಕುರಡಗಿ, ಶ್ರೀಮತಿ ಪಾರ್ವತಿದೇವಿ ಎಸ್.ಸಂಕಣ್ಣವರ ವೃತ್ತಿಪರ ನಿರ್ದೇಶಕರಾದ ಸಿ.ಎ ಬಸವರಾಜ ಎಂ ಬಳಗೇರಿ ಹಾಗೂ ಬಸವರಾಜ ಎಮ್. ಬಂದಕ್ಕನವರ ಮತ್ತು ಶಾಖಾ ವ್ಯವಸ್ಥಾಪಕರು, ಬ್ಯಾಂಕಿನ ಸಿಬ್ಬಂದಿಗಳು, ಪಿಗ್ಮಿ ಸಂಗ್ರಹಕಾರರು, ಬ್ಯಾಂಕಿನ ಶೇರುದಾರರು, ಠೇವುದಾರರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.

ಸಹಕಾರ ಶಿಕ್ಷಣ ನಿಧಿ ಸಲ್ಲಿಕೆ

ದಿ ಹನುಮಂತನಗರ ಸಹಕಾರ ಬ್ಯಾಂಕಿನ ಶಿಕ್ಷಣ ನಿಧಿ ಚೆಕ್‌ನ್ನು ಬ್ಯಾಂಕಿನ ಅಧ್ಯಕ್ಷರಾದ ಶ್ರೀ ರಾಮೇಗೌಡ ರವರು ಮಹಾಮಂಡಳದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀಮಂಡಲೀಕ ಎನ್. ಕೇರೂರೆಯವರಿಗೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕರು ಗಳಾದ ಶ್ರೀ ಸಿ.ವಿ. ಕೃಷ್ಣಪ್ಪ, ಶ್ರೀ ಹೆಚ್.ಎಂ. ಈರಂಕಯ್ಯ ಉಪಸ್ಥಿತರಿದ್ದರು.



ಹಾವೇರಿಯಲ್ಲಿ ರಾಜ್ಯದ ಪಟ್ಟಣ ಸಹಕಾರ ಬ್ಯಾಂಕುಗಳ ಆಡಳಿತ ಮಂಡಳಿ ಸದಸ್ಯರು, ವೃತ್ತಿಪರ ನಿರ್ದೇಶಕರುಗಳಿಗೆ ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ

ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣ

ದಿನಾಂಕ : 20.10.2024ರಂದು ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳವು ರಾಜ್ಯದ ಪಟ್ಟಣ ಸಹಕಾರ ಬ್ಯಾಂಕುಗಳ ಅಧ್ಯಕ್ಷರು / ಉಪಾಧ್ಯಕ್ಷರು / ಆಡಳಿತ ಮಂಡಳಿ ಸದಸ್ಯರು / ವೃತ್ತಿಪರ ನಿರ್ದೇಶಕರುಗಳಿಗೆ ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ರಜನಿ ಸಭಾಭವನ “ಮಿನಿಹಾಲ್” ದಾನೇಶ್ವರಿ ನಗರ, ಹಾವೇರಿ-581 110 ಇಲ್ಲಿ ಏರ್ಪಡಿಸಲಾಗಿದೆ.

ಈ ವಿಚಾರ ಸಂಕಿರಣದಲ್ಲಿ ಪಟ್ಟಣ ಸಹಕಾರ ಬ್ಯಾಂಕುಗಳ ಆಡಳಿತ ಮಂಡಳಿಯ ಮತ್ತು ವೃತ್ತಿಪರ ನಿರ್ದೇಶಕರುಗಳ ಜವಾಬ್ದಾರಿ ಹಾಗೂ ಕರ್ತವ್ಯಗಳು, ಭಾರತೀಯ ರಿಜರ್ವ್ ಬ್ಯಾಂಕಿನ ಇತ್ತೀಚಿನ ಸುತ್ತೋಲೆಗಳು / ಮಾರ್ಗಸೂಚಿಗಳು, ಪಟ್ಟಣ ಸಹಕಾರ ಬ್ಯಾಂಕುಗಳಲ್ಲಿ ಸಾಲ ಮತ್ತು ಮುಂಗಡಗಳು ವಿಷಯಗಳ ಕುರಿತು ನುರಿತ ತಜ್ಞರುಗಳಿಂದ ಉಪನ್ಯಾಸ ನೀಡಲಾಗುವುದು. ಈ ಸದರಿ ವಿಚಾರ ಸಂಕಿರಣದಲ್ಲಿ ಭಾಗವಹಿಸುವವರು ಮಹಾಮಂಡಳದಲ್ಲಿ ದಿನಾಂಕ : 18.10.2024 ರೊಳಗಾಗಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಲು ಕೋರಲಾಗಿದೆ. ಈ ವಿಚಾರ ಸಂಕಿರಣದಲ್ಲಿ ತಾವುಗಳು ಭಾಗವಹಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಈ ಮೂಲಕ ಕೋರಲಾಗಿದೆ.

ಪಟ್ಟಣ ಸಹಕಾರ ಬ್ಯಾಂಕುಗಳ ಅಧಿಕಾರಿ ವರ್ಗದವರಿಗೆ ಐದು ದಿನಗಳ ನಿರ್ವಹಣೆ ಅಭಿವೃದ್ಧಿ ತರಬೇತಿ (Management Development Programme)ಯನ್ನು ಏರ್ಪಡಿಸಿರುವ ಕುರಿತು

ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳ ಮತ್ತು ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ (ಆರ್.ಐ.ಸಿ.ಎಂ)ಯ ಜಂಟಿ ಸಹಯೋಗದೊಂದಿಗೆ ಪಟ್ಟಣ ಸಹಕಾರ ಬ್ಯಾಂಕುಗಳ ಅಧಿಕಾರಿಗಳಿಗೆ ಪೂರ್ಣ ಪ್ರಮಾಣದಲ್ಲಿ ಐದು ದಿನಗಳ ಉನ್ನತ ಮಟ್ಟದ “ನಿರ್ವಹಣೆ ಅಭಿವೃದ್ಧಿ ತರಬೇತಿ” (Management Development Programme)ಯನ್ನು ಪ್ರಾರಂಭಿಸಲಾಗಿದೆ. ಇತ್ತೀಚೆಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅನೇಕ ಬದಲಾವಣೆಗಳು ಆಗುತ್ತಿದ್ದು, ಅವುಗಳನ್ನು ಸಮರ್ಥವಾಗಿ ನಿರ್ವಹಿಸಲು ಈ ದೀರ್ಘಾವಧಿಯ ತರಬೇತಿಯನ್ನು ಏರ್ಪಡಿಸಲಾಗಿದೆ. ಈ ಸದರಿ 9ನೇ Batch ತರಬೇತಿಯನ್ನು ದಿನಾಂಕ : 21.10.2024ರಂದು ಬೆಳಿಗ್ಗೆ 09.00 ಗಂಟೆಯಿಂದ ದಿನಾಂಕ : 25.10.2024ರ ಸಾಯಂಕಾಲ 05.30 ಗಂಟೆಯವರೆಗೆ ಒಟ್ಟು ಐದು ದಿನಗಳ ಕಾಲ ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ (ಆರ್.ಐ.ಸಿ.ಎಂ) ನಂ.67, ಪದ್ಮನಾಭನಗರ, ಬನಶಂಕರಿ 2ನೇ ಹಂತ, ಬೆಂಗಳೂರು-560 070 ಇಲ್ಲಿ ಏರ್ಪಡಿಸಲಾಗಿದೆ.

ಈ ತರಬೇತಿ ಶಿಬಿರದಲ್ಲಿ ಉಟ-ತಿಂಡಿ, ವಸತಿ ಸೌಕರ್ಯ ಮತ್ತು ಉಪನ್ಯಾಸಕರ ವ್ಯವಸ್ಥೆ, ಹಿನ್ನೆಲೆಯ ಪತ್ರ, ತರಬೇತಿ ಪ್ರಮಾಣಪತ್ರ ಇತ್ಯಾದಿಗಳು ಒಳಗೊಂಡಿರುತ್ತದೆ. ಈ ಸದರಿ ತರಬೇತಿ ಶಿಬಿರಕ್ಕೆ ಪ್ರತಿನಿಧಿ ಶುಲ್ಕ ನಿಗದಿಪಡಿಸಲಾಗಿದೆ. ಪ್ರತಿ ಪ್ರತಿನಿಧಿಗೆ ರೂ.5,000/-ಗಳು ಮತ್ತು ಜಿಎಸ್‌ಟಿ ತೆರಿಗೆ 18% ಸೇರಿಸಿ ಒಟ್ಟು ರೂ.5,900/- ಹಾಗೂ ವಸತಿ ವ್ಯವಸ್ಥೆ ಬೇಡವಾದರೆ ಪ್ರತಿ ಪ್ರತಿನಿಧಿಗೆ ರೂ.4500/-ಗಳು ಮತ್ತು ಜಿಎಸ್‌ಟಿ ತೆರಿಗೆ 18% ಸೇರಿಸಿ ಒಟ್ಟು ರೂ.5310/- ಗಳನ್ನು ಬೆಂಗಳೂರಿನಲ್ಲಿ ಪಾವತಿಯಾಗುವಂತೆ ಚೆಕ್ / ಡಿಡಿ ಅಥವಾ ಎನ್‌ಇಎಫ್‌ಟಿ ಮುಖಾಂತರ ದಿನಾಂಕ : 18.10.2024ರೊಳಗಾಗಿ ಮಹಾಮಂಡಳದಲ್ಲಿ ನೋಂದಾಯಿಸಿಕೊಳ್ಳಲು ಕೋರಲಾಗಿದೆ. ಈ ಐದು ದಿನಗಳ ತರಬೇತಿ ಶಿಬಿರದಲ್ಲಿ ನುರಿತ ಬ್ಯಾಂಕಿಂಗ್ ತಜ್ಞರುಗಳಿಂದ ಉಪನ್ಯಾಸ ನೀಡಲಾಗುವುದು. ಮಹಾಮಂಡಳದಲ್ಲಿನೋಂದಾಯಿಸಿದ ಪ್ರತಿನಿಧಿಗಳಿಗೆ ಮಾತ್ರ ಅವಕಾಶವಿರುತ್ತದೆ. ಈ ತರಬೇತಿ ಶಿಬಿರದಲ್ಲಿ ಸದರಿ ತರಬೇತಿಗೆ ನೋಂದಾಯಿಸಿದ ಪ್ರತಿನಿಧಿಗಳು ಭಾಗವಹಿಸಿ, ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಈ ಮೂಲಕ ಕೋರಲಾಗಿದೆ.

ದಿ ಮಲ್ಲೇಶ್ವರಂ ಕೋ-ಆಪರೇಟಿವ್ ಬ್ಯಾಂಕ್ ಅ., : 104ನೇ ಸರ್ವಸದಸ್ಯರ ಮಹಾಸಭೆ

ದಿ ಮಲ್ಲೇಶ್ವರಂ ಕೋ-ಆಪರೇಟಿವ್ ಬ್ಯಾಂಕಿನ 104ನೇ ಸರ್ವಸದಸ್ಯರ ಮಹಾಸಭೆಯನ್ನು ದಿನಾಂಕ : 15-09-2024ರ ಭಾನುವಾರದಂದು ನಡೆಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಬ್ಯಾಂಕಿನ ಅಧ್ಯಕ್ಷರಾದ ಶ್ರೀಯುತ ಬಿ. ರಮೇಶ್‌ರವರು ವಹಿಸಿದ್ದರು.

2023-24ನೇ ಸಾಲಿನಲ್ಲಿ ಬ್ಯಾಂಕಿನ ಒಟ್ಟು ಠೇವಣಿ ರೂ.722.71 ಕೋಟಿಗಳಾಗಿದ್ದು, ಸಾಲ ಮತ್ತು ಮುಂಗಡಗಳು ರೂ.456.94 ಕೋಟಿಗಳಾಗಿರುತ್ತದೆ. ಷೇರು ಬಂಡವಾಳ ರೂ.18.94 ಕೋಟಿ ಹಾಗೂ ನೆಟ್‌ವರ್ಕ್ ರೂ.61.47 ಕೋಟಿ ಇರುತ್ತದೆ. ಬ್ಯಾಂಕಿನ ನಿಧಿಗಳು ರೂ.95.24 ಕೋಟಿಗಳಷ್ಟನ್ನು ಹೊಂದಿದೆ. ಬ್ಯಾಂಕು ರೂ.16.13 ಕೋಟಿಗಳಷ್ಟು ಒಟ್ಟು ಲಾಭಗಳಿಸಿದ್ದು, ಅನುತ್ತಾದಕ ಆಸ್ತಿಗಾಗಿ ಅವಕಾಶ ಹಾಗೂ ಆದಾಯ ತೆರಿಗೆಯ ಪಾವತಿಯ ನಂತರ ರೂ.3.49 ಕೋಟಿಗಳಷ್ಟು ನಿವ್ವಳ ಲಾಭಗಳಿಸಿ, ಬ್ಯಾಂಕಿನ ನಿವ್ವಳ ಅನುತ್ತಾದಕ ಆಸ್ತಿಯು ಶೇ.5.80 ರಷ್ಟು ಇರುತ್ತದೆ. ಸದಸ್ಯರಿಗೆ ಶೇ.10 ರಷ್ಟು ಡಿವಿಡೆಂಡ್‌ನ್ನು ನೀಡುತ್ತೇವೆ ಎಂದು ತಿಳಿಸಲು ಹರ್ಷಿಸುತ್ತೇವೆ.





ಕರ್ನಾಟಕ ಸಹಕಾರ ಸಂಘಗಳ ಮತ್ತು ಬ್ಯಾಂಕುಗಳ ನಾಲ ವಸೂಲಾತಿ ಕ್ರಮಗಳ ಕೈಪಿಡಿ (ದಾವಾ ಹೂಡುವ ಕ್ರಮ, ಅಮಲ್ಜಾರಿ ಕ್ರಮಗಳು ಮತ್ತು ಸಂಬಂಧಿಸಿದ ಎಲ್ಲಾ ಮಾದರಿ ನಮೂನೆಗಳ ಸಹಿತ)

► ಕೃಷ್ಣ ವಿ. ಗರಡೀಮನಿ, ಸಹಾಯಕ ಪ್ರಧಾನ ವ್ಯವಸ್ಥಾಪಕರು/ಮಾರಾಟಾಧಿಕಾರಿಗಳು,

ಮಹಿಳಾ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್., ಸೌತ್ ಎಂಡ್ ರಸ್ತೆ, ಶೇಷಾದ್ರಿಪುರಂ, ಬೆಂಗಳೂರು-20 (9880453464)

ಸಂಚಿಕೆಯು 13

ಅಮಲ್ಜಾರಿ ಕ್ರಮಗಳು / ಅಮಲ್ಬಜಾವಣೆ (Execution of Co-operative decrees)

ಅನುಬಂಧಗಳು- ಭಾಗ-2

ಅಮಲ್ಜಾರಿಗೆ ಸಂಬಂಧಿಸಿದ ನಮೂನೆಗಳು

19. ಅಮಲ್ಜಾರಿ ಪ್ರಕರಣ ಜಾರಿಗೊಳಿಸಲು ಪ್ರಮುಖವಾಗಿ ಉಪಯೋಗಿಸಲ್ಪಡುವ ನಮೂನೆಗಳ ವಿವರಗಳು:

1. ನಮೂನೆ-1 : ಡಿಕ್ರಿ ಅಥವಾ ಅವಾರ್ಡ್‌ನ ಅಮಲ್ಜಾರಿಗಾಗಿ ಅಮಲ್ಜಾರಿ ಅರ್ಜಿ (ರೂಲ್ 34 (1) ಮತ್ತು (2)) (ಅಮಲ್ಜಾರಿ ಅರ್ಜಿ ಮುಖಪತ್ರ, ಅಮಲ್ಬಜಾವಣೆ ಪ್ರಕರಣದ ವಿವರಗಳು ನಮೂನೆ ಒಳಗೊಂಡು)
2. ನಮೂನೆ-2 : ಚರಾಸ್ತಿಯ ಜಪ್ತಿಗಾಗಿ ತಗಾದೆ ನೋಟೀಸು (ಡಿಸ್ಟ್ರೀಂಟ್ ವಾರಂಟ್ ಫಾರಂ ನಂ.2)
3. ನಮೂನೆ-3 : ಮಾರಾಟಾಧಿಕಾರಿಯು ಡಿಕ್ರಿದಾರನಿಗೆ ವಸೂಲಾತಿ ಕಾರ್ಯಕ್ರಮದ ಬಗ್ಗೆ ತಿಳಿಸುವ ನೋಟೀಸು
4. ನಮೂನೆ-4 : ಮಾರಾಟಾಧಿಕಾರಿಗಳಿಂದ ಜಪ್ತಿ ಮಾಡಲ್ಪಟ್ಟ ಚರ ಸ್ವತ್ತುಗಳ ಯಾದಿ.
5. ನಮೂನೆ-5 : ಸದರಿ ಚರ ಸ್ವತ್ತುಗಳ ಮಾರಾಟದ ಸಮಯ ಮತ್ತು ಸ್ಥಳದ ಬಗ್ಗೆ ನೋಟೀಸು
6. ನಮೂನೆ-6 : ಅಡಮಾನ ಮಾಡಲ್ಪಟ್ಟ ಸ್ಥಿರಾಸ್ತಿ ಅಮಲ್ಜಾರಿಗಾಗಿ ತಗಾದೆ / ಬೇಡಿಕೆ ನೋಟೀಸು.
7. ನಮೂನೆ-7 : ಮಾರಾಟಾಧಿಕಾರಿಗಳು ನೀಡುವ ಸ್ಥಿರಾಸ್ತಿಯ ಜಪ್ತಿ ನೋಟೀಸು (ಅಡಮಾನವಾಗದ ಸ್ಥಿರಾಸ್ತಿಗಳಿಗೆ)
8. ನಮೂನೆ-8 : ಸ್ಥಿರಾಸ್ತಿಯ ಮಾರಾಟದ ಪ್ರಕಟಣೆ ನೋಟೀಸು - ಮಾರಾಟದ ಘೋಷಣೆ.
9. ನಮೂನೆ-9 : ಡಿಕ್ರಿದಾರರಿಗೆ ಮತ್ತು ತೀರ್ಪು ಸಾಲಗಾರನಿಗೆ ಸ್ಥಿರಾಸ್ತಿ ಮಾರಾಟದ ನೋಟೀಸು.
10. ನಮೂನೆ-10 : ಸ್ಥಿರಾಸ್ತಿ ಮಾರಾಟ ದೃಢೀಕರಿಸುವ ಪ್ರಮಾಣ ಪತ್ರ/ ಮಾರಾಟದ ಅನುಮೋದನೆ ಆದೇಶ
11. ನಮೂನೆ-11 : ಸ್ಥಿರ ಸ್ವತ್ತುಗಳನ್ನು ಕೊಂಡದ್ದಕ್ಕೆ ಪ್ರಕಟಣೆ.
12. ನಮೂನೆ-12 : ರಾಜಸ್ವ ಇಲಾಖೆಗೆ ನೀಡುವ ತಿಳುವಳಿಕೆ ಮತ್ತು ಮುದ್ರಾಂಕ ಕಾಯ್ದೆಯಡಿಯಲ್ಲಿ ನೀಡುವ ಪ್ರಮಾಣ ಪತ್ರ
13. ನಮೂನೆ-13 : ಚರ ಸ್ವತ್ತುಗಳ ಸ್ವಾಧೀನತೆಯ ಬಗ್ಗೆ ಬಾಂಡು
14. ನಮೂನೆ-14(ಎ) : ವೇತನ ಜಪ್ತಿಗೊಳಿಸುವ ಬಗ್ಗೆ ಸಾಲಗಾರನಿಗೆ ನೀಡುವ ಪ್ರಾರಂಭಿಕ ನೋಟೀಸು.
15. ನಮೂನೆ-14(ಬಿ) : ವೇತನ ಜಪ್ತಿಗಾಗಿ ಬಟವಾಡೆ ಅಧಿಕಾರಿಗೆ ನೀಡುವ ವೇತನ ಜಪ್ತಿಯ ಆದೇಶ.
16. ಸರ್ಕಾರದ ಸುತ್ತೋಲೆ : ಸರ್ಕಾರಿ ನೌಕರರ ವೇತನದಲ್ಲಿ ಸಾಲದ ಬಾಬು ಕಟಾಯಿಸಲು.
17. ಸರ್ಕಾರದ ಒ.ಎಂ : ಸರ್ಕಾರಿ ನೌಕರರ ವೇತನದಲ್ಲಿ ಸಾಲದ ಬಾಬು ಕಟಾಯಿಸಲು.
18. ರಾಜ್ಯ ಲೆಕ್ಕಪರಿಶೋಧನಾ ಇಲಾಖೆ ಕೈಪಿಡಿ ಪುಟ ಸಂ.84ರ ಪ್ರತಿ: ಪಿಂಚಣಿ ಮೇಲಿನ ತುಟ್ಟ ಭತ್ಯೆ / ಪರಿಹಾರಗಳ ಜಪ್ತಿಬಗ್ಗೆ.
19. ಮಾರಾಟಾಧಿಕಾರಿಗಳು ನೀಡುವ ಕೆಂಪು ಬಣ್ಣದ ನೋಟೀಸ್
20. ಸ್ಥಿರಾಸ್ತಿ ಬಹಿರಂಗ ಹರಾಜಿಗಾಗಿ ಪೊಲೀಸ್ ನೆರವು ಕೋರಿ ಕಾಯ್ದೆ

ಕಲಂ128(ಬಿ)ರನ್ವಯ ಪತ್ರ ಮಾದರಿ.

21. ಚರಾಸ್ತಿ ಜಪ್ತಿಗಾಗಿ ಪೊಲೀಸ್ ನೆರವು ಕೋರಿ ಕಾಯ್ದೆ ಕಲಂ128(ಬಿ)ರನ್ವಯ ಪತ್ರ ಮಾದರಿ.

ಸಹಕಾರ ಸಂಘಗಳ ಸಹಾಯಕ ನಿಬಂಧಕರು ಹಾಗೂ ವಸೂಲಾಧಿಕಾರಿಗಳು, ಉಪ ವಿಭಾಗ ಇವರ ನ್ಯಾಯಾಲಯದಲ್ಲಿ ಕರ್ನಾಟಕ ಸಹಕಾರ ಸಂಘಗಳ 1959ನೇ ಇಸವಿ ಆಕ್ಟ್ ಮತ್ತು ರೂಲ್ಸ್ 1960ರ ಮೇರೆಗೆ ಏರ್ಪಡಿಸಿದ 34-41ನೇಯ ರೂಲುಗಳ ಮೇರೆಗೆ ಜಾರಿಗೆ ತಂದ ಘಾರ್ಮಗಳು

ಘಾರ್ಮ ನಂಬರು-1

34ನೇಯ ರೂಲಿನ (1) ಮತ್ತು (2) ನೇಯ ಕಲಂಗಳನ್ವಯ ಅಮಲ್ಜಾರಿ ಅರ್ಜಿ ನಂಬರ್.....ನೇ..... ಸಹಕಾರಿ ಸಂಘ/ಬ್ಯಾಂಕ್‌ನ ಪರವಾಗಿ ಡಿಕ್ರಿಯನ್ನು/ಅವಾರ್ಡ್‌ನ್ನು/ತೀರ್ಪನ್ನು/ ಪಡೆದುಕೊಂಡು ಸಾಲದ ಹಣವನ್ನು ವಸೂಲಾಡುವ ಹುಕುಮನ್ನು ಹೊಂದಿದವರಿಂದ ಸದರಿ ಬ್ಯಾಂಕಿನ/ಮುಖ್ಯ ಕಾರ್ಯನಿರ್ವಹಣಾಧಿಕಾರಿ /ಪ್ರಧಾನ ವ್ಯವಸ್ಥಾಪಕರು/ವ್ಯವಸ್ಥಾಪಕರು/ ಆದ ನಾನು 1960ನೇ ಇಸವಿಯ ಕರ್ನಾಟಕ ಸಹಕಾರ ಸಂಘಗಳ ನಿಯಮಗಳು, 34ನೇ ರೂಲು, ಕಲಂ(1) ರ ಮೇರೆಗೆ ಸದರಿ ಡಿಕ್ರಿಯ/ಅವಾರ್ಡ್‌ನ/ತೀರ್ಪಿನ/(ಇದಕ್ಕೆ ಲಗತ್ತೀಕರಿಸಿದ) ಹುಕುಮಿನ ಮೇಲೆ ಅಮಲ್ಜಾರಿಯನ್ನು ನಡೆಸಲು ಮಾಡಿದ ಅರ್ಜಿ.

1. ಕಕ್ಷಿದಾರರ ಹೆಸರು ವಾದಿ/ಪ್ರಧಾನ ವ್ಯವಸ್ಥಾಪಕರು/ವ್ಯವಸ್ಥಾಪಕರು :

(ಅ)..... ಸಹಕಾರ ಬ್ಯಾಂಕ್/ಸಂಘ :

(ಆ)ಪ್ರತಿವಾದಿ (ಬಾಕಿದಾರನೆಂದು ಈ ಕೆಳಗೆ ಕರೆಯಲ್ಪಡುವ) :

(ಇ)ಕಂಟ್ರಿಬ್ಯೂಷನ್ ಹುಕುಮಿನಲ್ಲಿಯ ಬಾಕಿದಾರನೆಂದು ಇನ್ನು ಮೇಲೆ ಕರೆಯಲ್ಪಡುವ :

2. ಡಿಕ್ರಿಯ ಅವಾರ್ಡ್‌ನ/ತೀರ್ಪಿನ-ಯಾ-ಹುಕುಮಿನ ತಾರೀಖು :

3. ಡಿಕ್ರಿಯ ಅವಾರ್ಡ್‌ನ/ತೀರ್ಪಿನ-ಯಾ-ಹುಕುಮಿನ ನಂತರ ಏನಾದರೂ ವಸೂಲಿ-ಯಾ-ವಹಿವಾಟು ಉಂಟೋ?, ಇದ್ದ ಪಕ್ಷಕ್ಕೆ ವಿವರವನ್ನು ಕೊಡುವುದು :

4. ಈ ಮೊದಲು ನಡೆಸಿದ ಅಮಲ್ಜಾರಿಗಳ ತಾರೀಖು ವ-ಫಲ- :

5. ಡಿಕ್ರಿ-ಅವಾರ್ಡ್‌/ತೀರ್ಪು/ಯಾ ಹುಕುಂ ಪ್ರಕಾರ ಬಡ್ತಿ ಸಮೇತ ಬರತಕ್ಕ ಹಣಗಳು? :

6. ಯಾರ ಮೇಲೆ ಅಮಲ್ಜಾರಿ? :

7. ಜಿಲ್ಲಾ/ತಾಲೂಕು ಅಸಿಸ್ಟೆಂಟ್ ರಿಜಿಸ್ಟ್ರಾರವರು ಮಾಡಬೇಕಾದ ಸಹಾಯ : ಉದಾಹರಣೆಗೆ : ಅಸಲು ಹಣದ ಮೇಲೆ ವಸೂಲು ತಾರೀಖಿನವರೆಗಿನ ಬಡ್ತಿ ಮತ್ತು ಈ ಅಮಲ್ಜಾರಿಯನ್ನು ನಡೆಸುವವರಿಗೆ ತಗಲುವ ಖರ್ಚು ಕೂಡ ರೂ.....ನ್ನು ಈ ಕೆಳಗೆ ನಮೂದಿಸಿದ ರೀತಿಯಲ್ಲಿ ವಸೂಲು ಮಾಡಿಕೊಡಬೇಕಾಗಿ ಪ್ರಾರ್ಥನೆ.

ಅ) ಚರಸ್ವತ್ತುಗಳ ಮಾರಾಟದಿಂದ :

ಆ) ಲಗತ್ತೀಕರಿಸಿದ ಪಟ್ಟಿ ಪ್ರಕಾರ ಬಾಕಿದಾರನ ಸ್ಥಿರ ಸ್ವತ್ತುಗಳ : ಜಪ್ತಿ ಮತ್ತು ಮಾರಾಟದಿಂದ

ಇ) ಚರಸ್ವತ್ತುಗಳ-ವ-ಸ್ಥಿರ ಸ್ವತ್ತುಗಳ ಏಕಕಾಲಕ್ಕೆ ಜಪ್ತಿ : ಮಾರಾಟದಿಂದ (ಕಾರಣಗಳನ್ನು ಕೊಡತಕ್ಕದ್ದು)

7ನೇ ಪುಟಕ್ಕೆ...

ನಿಮ್ಮ ಪ್ರಶ್ನೆ ನಮ್ಮ ಉತ್ತರ

» ಸುಧಾಕರ್ ಭಟ್, ಬ್ಯಾಂಕಿಂಗ್ ಸಲಹೆಗಾರರು.



01. ಆರ್ಥಿಕ ವರ್ಷ 2023-24ಕ್ಕೆ ನಮ್ಮ ಆಡಳಿತ ಮಂಡಳಿ ಶೇ.11ರಷ್ಟು ಲಾಭಾಂಶ (ಡಿವಿಡೆಂಡ್) ಘೋಷಣೆ ಮಾಡಿ, ಮಹಾಸಭೆಯ ಒಪ್ಪಿಗೆಗಾಗಿ ಶರಾವು ಮಂಡಿಸಲಾಗಿತ್ತು. ಮಹಾಸಭೆ ಶೇ.12ರಷ್ಟು ಲಾಭಾಂಶ ನೀಡಲು ಒಪ್ಪಿಗೆ ನೀಡಿದೆ. ಈ ಒಂದು ಶೇಕಡಾ ಹೆಚ್ಚುವರಿ ಲಾಭಾಂಶವನ್ನು ಎಲ್ಲಿಂದ ಕೊಡಬೇಕು?

- ಪಟ್ಟಣ ಸಹಕಾರ ಬ್ಯಾಂಕ್ ಲಿ., ಶಿವಮೊಗ್ಗ ಜಿಲ್ಲೆ.

ಉತ್ತರ : ನಿಮ್ಮ ಬ್ಯಾಂಕಿನಲ್ಲಿ ಲಾಭಾಂಶ ಸಮೀಕರಣ ನಿಧಿ (Dividend Equalisation Fund) ಇದೆಯೇ ಗೊತ್ತಿಲ್ಲ. ಆದರೆ ಲಾಭಾಂಶ ಸಮೀಕರಣ ನಿಧಿಯಲ್ಲಿ ಮೊತ್ತ ಇದ್ದರೂ ಅದನ್ನು ಸದಸ್ಯರಿಗೆ ಲಾಭಾಂಶ ವಿತರಿಸಲು ಉಪಯೋಗಿಸುವಂತಿಲ್ಲ ಎಂಬ ವಿಷಯ ನಿಮಗೆ ತಿಳಿದಿರಬಹುದು. ಹಾಗಾಗಿ ಮಹಾಸಭೆಯಲ್ಲಿ ಒಪ್ಪಿಗೆ ಆದ ಹೆಚ್ಚುವರಿ ಲಾಭಾಂಶವನ್ನು ಲಾಭಾಂಶ ಸಮೀಕರಣ ನಿಧಿಯಿಂದ ಕೊಡುವಂತಿಲ್ಲ. ಲಾಭದ ಪೂರ್ಣ ಹಂಚಿಕೆಯನ್ನು ಮಂಡಳಿ ಮಹಾಸಭೆಯ ಒಪ್ಪಿಗೆಗಾಗಿ ಮಂಡಿಸಿರಬಹುದು. ಶೇ.1ರಷ್ಟು ಹೆಚ್ಚುವರಿ ಲಾಭಾಂಶದ ಒಪ್ಪಿಗೆ ನೀಡುವಾಗ ಬೇರೆ ಯಾವ ನಿಧಿಗೆ ಹಂಚಿಕೆಯನ್ನು ಕಡಿಮೆ ಮಾಡಬೇಕು ಎಂಬ ಸೂಚನೆಯನ್ನು ಮಹಾಸಭೆಗೆ ನೀಡಿ ಮಂಡಳಿ ಒಪ್ಪಿಗೆ ಪಡೆದಿರಬಹುದು.ಆದರಂತೆ ಮುಂದುವರಿಸಿ.

02. ಪಟ್ಟಣ ಸಹಕಾರ ಬ್ಯಾಂಕುಗಳು ತಮ್ಮ ಲಾಭಾಂಶ ಸಮೀಕರಣ ನಿಧಿಯಲ್ಲಿರುವ ಮೊತ್ತವನ್ನು ಕೇವಲ ಒಂದು ಬಾರಿ ತಮ್ಮ ಸಾಮಾನ್ಯ ಮೀಸಲು / ಮುಕ್ತ ಮೀಸಲಿಗೆ (General Reserve / Free reserve) ವರ್ಗಾಯಿಸಬಹುದು ಮತ್ತು ಆ ಮೊತ್ತವನ್ನು ಟಯರ್ 1 ಬಂಡವಾಳವಾಗಿ ಪರಿಗಣಿಸಬಹುದು ಎಂದು ಭಾರತೀಯ ರಿಜರ್ವ್ ಬ್ಯಾಂಕು ತನ್ನ ದಿನಾಂಕ: ಜುಲೈ 30, 2024ರ ಸುತ್ತೋಲೆಯಲ್ಲಿ ಹೇಳಿದೆ. ನಮ್ಮ ಬ್ಯಾಂಕಿನ ಉಪವಿಧಿಯಲ್ಲಿ ತಿಳಿಸಿದಂತೆ ಇನ್ನು ಮುಂದೆಯೂ ಲಾಭದ ಒಂದು ಪಾಲನ್ನು ಲಾಭಾಂಶ ಸಮೀಕರಣ ನಿಧಿಗೆ ವರ್ಗಾಯಿಸಬಹುದೇ ಮತ್ತು ಮುಂದೆ ಲಾಭಾಂಶ ಸಮೀಕರಣ ನಿಧಿಯಲ್ಲಿರುವ ಮೊತ್ತವನ್ನು ಡಿವಿಡೆಂಡ್ ನೀಡಲು

ಉಪಯೋಗಿಸಬಹುದೇ? ಈ ಬಗ್ಗೆ ಸ್ಪಷ್ಟೀಕರಣ ನೀಡಿ.

- ಪಟ್ಟಣ ಸಹಕಾರ ಬ್ಯಾಂಕ್ ಲಿ., ಬೆಂಗಳೂರು.

ಉತ್ತರ: ಸಂಚಿತ ಲಾಭ ಅಥವಾ ನಿಧಿಗಳಲ್ಲಿರುವ ಮೊತ್ತಗಳನ್ನು ಬಳಸದೇ ಕೇವಲ ಪ್ರಸ್ತುತ ವರ್ಷದ ನಿವ್ವಳ ಲಾಭದಿಂದ ಮಾತ್ರ ಸದಸ್ಯರ ಷೇರುಗಳ ಮೇಲೆ ಲಾಭಾಂಶವನ್ನು ನೀಡಬಹುದು ಎಂದು ಭಾರತೀಯ ರಿಜರ್ವ್ ಬ್ಯಾಂಕು ತನ್ನ ದಿನಾಂಕ: ಜುಲೈ 05, 2012ರ ಸುತ್ತೋಲೆಯಲ್ಲಿ ತಿಳಿಸಿದೆ. ಹಾಗಾಗಿ, ಜುಲೈ 2012ರ ನಂತರ ಪಟ್ಟಣ ಸಹಕಾರ ಬ್ಯಾಂಕುಗಳು ತಮ್ಮ ಲಾಭಾಂಶ ಸಮೀಕರಣ ನಿಧಿಯಲ್ಲಿರುವ ಮೊತ್ತವನ್ನು ಟಯರ್ - 2 ಬಂಡವಾಳವಾಗಿ ಪರಿಗಣಿಸಬಹುದೇ ಹೊರತು ನಿಧಿಯಲ್ಲಿರುವ ಮೊತ್ತವನ್ನು ಭಾಗಶಃ ಅಥವಾ ಪೂರ್ತಿಯಾಗಿ ಲಾಭಾಂಶ ಹಂಚಲು ಬಳಸುವಂತಿಲ್ಲ. ರಿಜರ್ವ್ ಬ್ಯಾಂಕು ತನ್ನ ದಿನಾಂಕ ಜುಲೈ 30, 2024ರ ಸುತ್ತೋಲೆಯಲ್ಲಿ ಮಾರ್ಚ್ 31, 2024ರಂದು ಲಾಭಾಂಶ ಸಮೀಕರಣ ನಿಧಿಯಲ್ಲಿರುವ ಮೊತ್ತವನ್ನು ಸಾಮಾನ್ಯ ಮೀಸಲು / ಮುಕ್ತ ಮೀಸಲುಗಳಿಗೆ ವರ್ಗಾಯಿಸಲು ಅನುಮತಿ ನೀಡಿ ಆ ಮೊತ್ತವನ್ನು ಬ್ಯಾಂಕಿನ ಟಯರ್ 1 ಬಂಡವಾಳವಾಗಿ ಪರಿಗಣಿಸಲು ಅನುಮತಿ ನೀಡಿದೆ. ಇದರಿಂದ ಬ್ಯಾಂಕು ನೀಡಬಹುದಾದ ವೈಯಕ್ತಿಕ ಸಾಲದ ಮಿತಿ ವೃದ್ಧಿಯಾಗುತ್ತದೆ.

ತಮ್ಮ ಉಪವಿಧಿಯಲ್ಲಿ ಅಥವಾ ಕಾಯ್ದೆಯಲ್ಲಿ ಲಾಭಾಂಶ ಸಮೀಕರಣ ನಿಧಿಗೆ ಲಾಭದ ವರ್ಗಾವಣೆ ಕಡ್ಡಾಯವಾಗಿದ್ದರೆ ಅದನ್ನು ಮುಂದುವರಿಸಬಹುದು ಎಂದು ರಿಜರ್ವ್ ಬ್ಯಾಂಕು ಹೇಳಿದೆ. ಹೀಗೆ ವರ್ಗಾಯಿಸಿದ ಮೊತ್ತವನ್ನು ಲಾಭಾಂಶ ನೀಡಲು ಬಳಸುವಂತಿಲ್ಲವೆಂದು ರಿಜರ್ವ್ ಬ್ಯಾಂಕು ತನ್ನ ದಿನಾಂಕ: ಅಕ್ಟೋಬರ್ 3, 2024ರ ಪತ್ರದಲ್ಲಿ ಪುನಃ ಸ್ಪಷ್ಟಪಡಿಸಿದೆ.

ಕರ್ನಾಟಕ ಸಹಕಾರ ಸಂಘಗಳ ಕಾಯ್ದೆಯಲ್ಲಿ ಲಾಭಾಂಶ ಸಮೀಕರಣ ನಿಧಿಗೆ ಲಾಭದ ವರ್ಗಾವಣೆ ಕಡ್ಡಾಯವಲ್ಲ. ಶೇ.10ಕ್ಕೆ ಮೀರದ ನಿವ್ವಳ ಲಾಭವನ್ನು ಲಾಭಾಂಶ ಸಮೀಕರಣ ನಿಧಿಗೆ ಸೇರಿಸಬಹುದು ಎಂದು ಮಾದರಿ ಉಪವಿಧಿಯಲ್ಲಿ ಹೇಳುತ್ತದೆ.ಆದ್ದರಿಂದ, ಲಾಭಾಂಶ ಸಮೀಕರಣ ನಿಧಿಗೆ ಲಾಭದ ವಿಭಜನೆ ಕಡ್ಡಾಯವಲ್ಲ. ಮುಂದೆ ಈ ನಿಧಿಯನ್ನು ಕೇವಲ ಟಯರ್ 2 ಬಂಡವಾಳವಾಗಿ ಪರಿಗಣಿಸಬಹುದೇ ಹೊರತು ಲಾಭಾಂಶ ಹಂಚಿಕೆಗಾಗಿ ಬಳಸುವಂತಿಲ್ಲ. ಆದ್ದರಿಂದ, ಬ್ಯಾಂಕುಗಳು ಲಾಭಾಂಶ ಸಮೀಕರಣ ನಿಧಿಗೆ ಲಾಭದ ವಿಭಜನೆ ಮಾಡುವ ಬಗ್ಗೆ ಪುನರ್ ವಿಚಾರ ಮಾಡುವುದು ಅಗತ್ಯ.

ಈ ಮೇಲೆ ಹೆಸರು ಕಾಣಿಸಿದ ಅರ್ಜಿದಾರನಾದ ಈ ಮೇಲೆ ಬರೆಯೋಣಾದ ಎಲ್ಲಾ ಸಂಗತಿಗಳೂ ನನಗೆ ಸ್ವತಃ ತಿಳಿದ ಮಟ್ಟಿಗೆ ನಿಜವಾಗಿರುತ್ತವೆಂದು ಇದರಿಂದ ದೃಢಪಡಿಸುತ್ತೇನೆ.

ಮೊಹ್ದಾಂ : ಸಹಕಾರ ಸಂಘ/ಬ್ಯಾಂಕ್ ನಿ., ಪರವಾಗಿ
ತಾರೀಖು:20

ಮುಖ್ಯ ಕಾರ್ಯನಿರ್ವಹಣಾಧಿಕಾರಿ/ ಪ್ರಧಾನ ವ್ಯವಸ್ಥಾಪಕರು/ ವ್ಯವಸ್ಥಾಪಕರು
ಘೇರಿಸ್ತು

ಬೆಂಗಳೂರು ಜಿಲ್ಲಾ ಬೆಂಗಳೂರು ನಗರ ತಾಲ್ಲೂಕು ನಂಬರು.....
..... ನೇಸಹಕಾರ ಸಂಘ
/ಬ್ಯಾಂಕ್ ನಿ., ಬೆಂಗಳೂರು ನ ಪರವಾಗಿ ಅರ್ಜಿದಾರನು ಹೊಂದಿದ ಡಿಕ್ರಿಯ/
ಅವಾರ್ಡಿನ/ ತೀರ್ಪಿನ ಯಾ-ಹುಕುಮಿನ ವಿವರಗಳನ್ನು ತೋರಿಸುವ ತಃಖ್ತೆ.

1. ಪ್ರವೇಶ ನಂಬರು :
2. ಸದಸ್ಯರ ಹೆಸರು :
3. ತಂದೆಯ / ಗಂಡನ ಹೆಸರು :
4. ಸದಸ್ಯರ ವಾಸ ಸ್ಥಾನ :
5. ಡಿಕ್ರಿಯ/ಅವಾರ್ಡಿನ/ತೀರ್ಪಿನ-ಯಾ-ಹುಕುಮಿನ ಮೊಬಲಗು :
6. ಡಿಕ್ರಿಯ/ಅವಾರ್ಡಿನ/ತೀರ್ಪಿನ-ಯಾ-ಹುಕುಮಿನ ತಾರೀಖಿನಿಂದ : ಈ ಅರ್ಜಿಯನ್ನು ದಾಖಲು ಮಾಡುವ ತಾರೀಖಿನವರೆಗಿನ ಬಡ್ಡಿ, ಈ ಮಧ್ಯೆ

ವಿನಾದರೂ ಹಣ ಪಾವತಿ ಮಾಡಿದ್ದರೆ ಅದನ್ನು ಕಳೆದು (ತಪಶೀಲುಗಳನ್ನು ಕೊಡುವುದು)

7. ತದನಂತರ ನಡೆಯುವ ಬಡ್ಡಿಯ ದರ :
8. ಬೇಕಾದ ಸಹಾಯ ಚರ ಸ್ವತ್ತುಗಳ ಮೇಲೆ-ವ-ಸ್ಥಿರ ಸ್ವತ್ತುಗಳ :
ಮೇಲೆ ಪ್ರಥಮತಾ ಅಮಲ್ದಾರಿ ನಡಕೆ
9. ಜಪ್ತಿ ಮಾಡಬೇಕಾದ ಸ್ಥಿರ ಆಸ್ತಿಗಳ ವಿವರ :
ವಿಸ್ತೀರ್ಣ, ಸರ್ವೆ ನಂಬರು, ಸ್ಥಳ ಸ್ವಭಾವ, ಗೇಣಿ ಮೌಲ್ಯ ಮತ್ತು ಆಸ್ತಿಯ ಮೌಲ್ಯ ಮುಂತಾದ ವಿವರಗಳನ್ನು ಕೊಡುವುದು)
10. ಬಾಕಿದಾರನಿಗೆ ಸ್ಥಿರಸ್ವತ್ತುಗಳ ಮೇಲೆ ಇರುವ ಪಾಲು-ಯಾ-ಹಕ್ಕು :
11. ಆಸ್ತಿಯ ಮೇಲೆ ಇರುವ ಋಣಗಳು :
12. ಷರಾ :

ಸೂಚನೆ: ಮಾರಾಟ ಮಾಡಿ ವಸೂಲು ಮಾಡಬೇಕಾದ ಹಣವು ರೂ.100ಕ್ಕೆ ಮಿಕ್ಕಿದ ಸಂಗ್ರಿಯಲ್ಲಿ ಮಾತ್ರ 11ನೇ ರಿಕಾನೆಯಲ್ಲಿ ತೋರಿಸುವ ವಿವರಗಳನ್ನು ಕೊಡತಕ್ಕದ್ದು. 11ನೇ ರಿಕಾನೆಯಲ್ಲಿ ತೋರಿಸಬೇಕಾದ ವಿವರಗಳನ್ನು ಕೊಡಲಿಲ್ಲವಾದ ಪಕ್ಷಕ್ಕೆ ಸದರಿ ಸ್ಥಿರ ಸ್ವತ್ತುಗಳಿಗೆ ಸಂಬಂಧಪಟ್ಟ ಅಮಲ್ದಾರಿ ಅರ್ಜಿಯ ತಾರೀಖಿನಿಂದ 12 ವರ್ಷಗಳ ಮುಂಚಿತವಾಗಿ ಬಂದ ಋಣಪತ್ರವನ್ನು ರಿಜಿಸ್ಟ್ರೇಷನ್ ಇಲಾಖೆಯಿಂದ ಅರ್ಜಿದಾರನ ಸ್ಥಿರಸ್ವತ್ತುಗಳನ್ನು ಜಪ್ತಿ ಮಾಡಿದ ತಾರೀಖಿನಿಂದ 20 ದಿವಸಗಳ ಒಳಗೆ ಸೇಲ್ ಆಫೀಸರಿಗೆ ಕೊಡತಕ್ಕದ್ದು.



ಒನ್‌ಲೈನ್ ನ್ಯೂಸ್

ಈ ಪುಟದಲ್ಲಿನ ಸುದ್ದಿಗಳನ್ನು ಓದಿದ್ದೀರಾ...?

ಕುತೂಹಲಕಾರಿಯಾದ ಸುದ್ದಿಗಳು ನಿಮ್ಮ ಕಣ್ಣು ತಪ್ಪಿದ್ದರೆ, ಇಲ್ಲಿವೆ ಓದಿ.

- ಬೆಂಗಳೂರು - ಕೋಲ್ಕತ್ತಾ ವಿಮಾನದಲ್ಲಿ ಪ್ರಯಾಣಿಕರೊಬ್ಬರಿಗೆ ಹಠಾತ್ ಅನಾರೋಗ್ಯ ಉಂಟಾದ ಸಮಯದಲ್ಲಿ ನೆರವಿಗೆ ಧಾವಿಸಿದ ವೈದ್ಯ ದಂಪತಿಗಳಾದ ಡಾ. ಎಂ.ಎಂ. ಸಮೀಮ್ ಮತ್ತು ಅವರ ಪತ್ನಿ ಮಕ್ಕಳ ತಜ್ಞೆ ಡಾ. ನಜೀನ್ ಪರ್ವಿನ್ ಕೂಡಲೇ ರೋಗಿ ಬಳಿ ಧಾವಿಸಿ, ಅಗತ್ಯ ಚಿಕಿತ್ಸೆ ನೀಡಿ ಜೀವ ಉಳಿಸಿದ್ದಾರೆ.
- ಕೃತಕ ಬುದ್ಧಿಮತ್ತೆ (AI) ಅಭಿವೃದ್ಧಿಯಲ್ಲಿ ಮಹತ್ತರ ಕೆಲಸಕ್ಕಾಗಿ ಅಮೆರಿಕದ ಜಾನ್ ಜೆ. ಹಾಪ್ ಫೀಲ್ಡ್ ಮತ್ತು ಕೆನಡಾದ ಜೆಪ್ಪಿ ಇ. ಹಿಂಟನ್ ಅವರಿಗೆ ಈ ಬಾರಿಯ ಭೌತ ವಿಜ್ಞಾನ ಕ್ಷೇತ್ರದ ನೊಬೆಲ್ ಪುರಸ್ಕಾರ ಸಂದಿದ್ದು, ಪ್ರಶಸ್ತಿಯು 11 ಮಿಲಿಯನ್ ಸ್ವೀಡಿಶ್ ಕ್ರೋನ್ (ರೂ. 8.19ಕೋಟಿ) ನಗದು ಬಹುಮಾನ ಒಳಗೊಂಡಿದೆ.
- ವೈದ್ಯಕೀಯ ವಿಭಾಗದ 2024ನೇ ಸಾಲಿನ ನೊಬೆಲ್ ಪ್ರಶಸ್ತಿಯನ್ನು ಮೈಕ್ರೋ ಆರ್‌ಎನ್‌ಎ ಅನ್ವೇಷಣೆಗಾಗಿ ವಿಕ್ಟರ್ ಅಂಬ್ರೋಸ್ ಮತ್ತು ಗ್ಯಾರಿರುವುನ್ ಅವರುಗಳಿಗೆ ನೊಬೆಲ್ ಪ್ರಶಸ್ತಿಯನ್ನು ಘೋಷಿಸಲಾಗಿದೆ.
- ತಾನು ಮೆಚ್ಚಿದ ಹುಡುಗನೊಂದಿಗೆ ಮದುವೆ ಮಾಡಿಕೊಡಲು

- ಕುಟುಂಬಸ್ಥರು ಒಪ್ಪಂದ ಹಿನ್ನೆಲೆಯಲ್ಲಿ ಯುವತಿಯೊಬ್ಬಳು ಊಟಕ್ಕೆ ವಿಷ ಬೆರೆಸಿದ್ದರಿಂದ 13 ಜನರು ಸಾವನ್ನಪ್ಪಿರುವ ಘಟನೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ವರದಿಯಾಗಿದೆ.
- ಮಂಡ್ಯದ ಬೈಕ್ ಮೆಕ್ಯಾನಿಕ್ ಅಲ್ತಾಫ್ ಅವರು ಕೇರಳದ ತಿರುವೋಂ ಬಂಪರ್ ಲಾಟರಿಯಲ್ಲಿ ಅದೃಷ್ಟಶಾಲಿಯಾಗಿ ಹೊರಹೊಮ್ಮಿದ್ದು, ಅವರು 25 ಕೋಟಿ ರೂಪಾಯಿಯ ಅದೃಷ್ಟದ ಜಾಕಪ್ಪಟ್ ಗೆದ್ದು ರಾತ್ರೋರಾತ್ರಿ ಕೋಟ್ಯಧಿಪತಿಯಾಗಿದ್ದಾರೆ.
- ವಿಶ್ವ ಮಟ್ಟದಲ್ಲಿ ಪ್ರಖ್ಯಾತಿ ಗಳಿಸಿದ ಪ್ರಸಿದ್ಧ ಉದ್ಯಮಿ ಟಾಟಾ ಗ್ರೂಪಿನ ಅಧ್ಯಕ್ಷರಾದ 86ವರ್ಷದ ರತನ್ ಟಾಟಾ ಬಾಂಬೆಯಲ್ಲಿನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರ ನಿಧನದಿಂದ ಭಾರತದ ಉದ್ಯಮ ಕ್ಷೇತ್ರ ಮಂಕಾಗಿದೆ.
- ದಕ್ಷಿಣ ಕೊರಿಯಾದ ಬರಹಗಾರ್ತಿ ಹಾನ್ ಕಾಂಗ್ ಅವರಿಗೆ 2024ನೇ ಸಾಲಿನ ಸಾಹಿತ್ಯ ನೊಬೆಲ್ ಪ್ರಶಸ್ತಿಯನ್ನು ಅವರ ಕಾವ್ಯಾತ್ಮಕ ಗ್ರಂಥಕ್ಕಾಗಿ ನೀಡಿ ಗೌರವಿಸಲಾಗಿದೆ.

ಹಿ ದು ಗ ರ ಅ ನಿ ಸಿ ಕೆ . . .



ಜನರ ವಿಶ್ವಾಸ ಕಳೆದುಕೊಳ್ಳುತ್ತಿದೆ ಅಷ್ಟೆ : ಪ್ರಸ್ತುತ ಏರುಮುಖದಲ್ಲಿರುವ ಹಣದುಬ್ಬರವನ್ನು, ಹೊರಗಿಟ್ಟು ಆಹಾರದ ಹಣದುಬ್ಬರ ಇಳಿಮುಖವಾಗಿದೆ ಎಂದು ಹೇಳಿದರೆ, ಜನರು ಖಂಡಿತವಾಗಿಯೂ ನಂಬುವುದಿಲ್ಲ. ಬೆಲೆಗಳು ಆಕಾಶ ಮುಟ್ಟುತ್ತಿರುವುದರಿಂದ ಬಿಗಿಮುಷ್ಟಿ ಹಿಡಿದುಕೊಂಡು ಖರ್ಚು ಮಾಡಬೇಕಾದ ಪರಿಸ್ಥಿತಿಯಲ್ಲಿರುವ ಜನರಿದ್ದಾರೆ. ಹೀಗಿರುವಾಗ ಆರ್‌ಬಿಐ ಮಾತಿಗೆ ಯಾವ ಬೆಲೆಯೂ ಇಲ್ಲ, ಅದು ಜನರ ವಿಶ್ವಾಸ ಕಳೆದುಕೊಳ್ಳುತ್ತಿದೆ ಅಷ್ಟೆ.

► ವಿನಾಯಕ ಎಲ್., ಚಿತ್ರದುರ್ಗ

ಅಚ್ಚುಕಟ್ಟಾದ ತರಬೇತಿ : ಪ್ರಸ್ತುತ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಬಹಳಷ್ಟು ತಾಂತ್ರಿಕ ಬದಲಾವಣೆಗಳು ಆಗುತ್ತಿವೆ. ಬ್ಯಾಂಕಿನ ಅಧಿಕಾರಿಗಳು, ಸಿಬ್ಬಂದಿಗಳು ಅವುಗಳ ಸಮರ್ಥವಾಗಿ ನಿರ್ವಹಿಸಲು ಮಾಡಲು ತಾಂತ್ರಿಕ ಶಿಕ್ಷಣ ತರಬೇತಿ ಅಗತ್ಯವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಮಹಾಮಂಡಳ ನುರಿತ ಬ್ಯಾಂಕಿಂಗ್ ತಜ್ಞರುಗಳಿಂದ ಉಪನ್ಯಾಸ, ತರಬೇತಿಯನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಬರುತ್ತಿರುವುದು ಸ್ತುತ್ಯಾರ್ಹವಾಗಿದೆ.

► ಎಂ. ಬಸವರಾಜ ಪಾಟೀಲ್, ಸಿರಗುಪ್ಪ

ಸಂಪಾದಕರು :

ಪುಂಡಲಿಕ ಎನ್. ಕೇರೂರೆ,

ಮುಖ್ಯಕಾರ್ಯನಿರ್ವಹಣಾಧಿಕಾರಿ,

ಕರ್ನಾಟಕ ರಾಜ್ಯ ಪಟ್ಟಣ ಸಹಕಾರ

ಬ್ಯಾಂಕುಗಳ ಮಹಾಮಂಡಳ ನಿ.,

ಬೆಂಗಳೂರು.

ಇವರಿಗೆ,

Edited, Published and printed by Pundalik N. Kerure, C.E.O. on behalf of the
Karnataka State Co-operative Urban Banks Federation Ltd., Bangalore - 560027.

Published at : # 132, K.H. Road, Bangalore - 560027.

Printed at : Navarathna Printers, # 35, 3rd Cross, Sudhamanagar, Bangalore - 560027.